



• ಪ್ರಿ... ಆ ಹೆಸ್ನ್ ಪಾರಿವಾಳ ಕೊಡು' ಶಬ್ದಿಗೆ ನೇಡಿ.

‘ನಾರು...’

‘ಇಕಾ...’ ನೂರರ ಗರಿ ಗರಿ ನೋಟೊಂದನ್ನು ನೀಡಿ ಎರಡೂ ಕೈಗಳಲ್ಲಿ ಶಬ್ದಿಗೆ ಪಾರಿವಾಳವನ್ನು ವಿರೀದಿಸಿದ. ಅವನ ಜೊತೆಯಲ್ಲಿದ್ದ ಅಸ್ತಾನಿಗೆ ಪಾರಿವಾಳವನ್ನು ಕೈಲಿ ಹಿಡಿದ ತನ್ನ ಗೇಳಿಯ ಬಬ್ಬ ಹೀರೋವಿನತೆ ಕಂಡ.

ಹಲ್ಲಿಯ ಸುತ್ತಿದ ಬಾಲದಂಡಿದ್ದ ತಿರುವಿನಲ್ಲಿ ಕಾಗಲೋ ಆಗಲೋ ಸುಸಿಯಿವತೆ ಕಾಳಿತ್ತಿದ್ದ ಸೇತುವೆಯ ಕೆಳಗಿದ್ದ ಗಲ್ಲಿಯಲ್ಲಿಯೇ ಶಬ್ದಿಗೆ ಮನೆಯಿತ್ತು. ಆ ಮನೆಯ ಬಾಗಿಲು ಸದಾ ತೆರೆದೇ ಇರುತ್ತಿತ್ತು. ತೆರೆದ ಬಾಗಿಲ ಮನೆಯಂತೆ, ಬಾಗಿಲ ತೆರೆದ್ದ ಪಂಚರವೀಂದು ಕಟ್ಟಿಯ ಮೇಲಿದ್ದ ಚೆಕ್ಕ ಹಲಗೆಯ ಮೇಲೆ ಕೂಡಿತ್ತು. ಮಕ್ಕಳಿಷ್ಟರೂ ಖಾಲಿಯಾಗಿದ್ದ ಆ ಪಂಚರದಲ್ಲಿ ಪಾರಿವಾಳವನ್ನು ಇಟ್ಟರು. ಬಾಗಿಲು ಮುಷ್ಟಿ ಚೆಲಕ ಹಾಕಿದರು.

‘ಮೊದಲಿದ್ದ ಪಾರಿವಾಳ ಏನಾಯ್ತು?’ – ಹತ್ತು ವರ್ಷದ ಅಸ್ತಾಂ ಕೇಳಿದ.

‘ಸುಪ್ಪುರ್ ಕೆ ಬಕ್ಕು... ಆ ಜಮೀಲ್ ಕದ್ದ ಅನ್ನಿಸುತ್ತಾ...’ – ಶಬ್ದಿಗೆ ನೇಡಿ.

‘ನಿನ್ನ ಪಾರಿವಾಳ ಯಾಕೆ ಕದ್ದ? ಕೆಳ್ಳಿಲ್ಲಾ?’

‘ಇಂದ ಮೇಲೆ ಇಸ್ತೇನು ಕೇಳಿದ್ದೀರು? ತರಿದ ಪ್ರಕ್ಕ ತೋಂದು ಪುರಾವೆ ಹೋರಸಕ್ಕಾಗುತ್ತು?’ ಶಬ್ದಿಗೆ ಹಲ್ಲು ಮಸೆದ. ಹದಿನಾಲ್ಕು ಅವನ ಮೂಗಿನ ಕೆಳಗೆ ತೆಲ್ಲಾಗೆ ಮಿನೆ ಮೂಡುತ್ತಿತ್ತು.

‘ಈ ಹಕ್ಕಿ ಮೇಲೆ ಕಟ್ಟಿದೆಬೇಕೆ...’ – ಹೆಡ್ಡಿ ತೋಡಿ ಅನೆಯನ್ನು ಹಿಡಿಯುವ ಉತ್ತಾಪಹರಲ್ಲಿ ಶಬ್ದಿಗೆ ಪಾರಿವಾಳದ ಕಡೆ ಎರಡೆರಡು ಅಲ್ಲೇಚೆನೆಗಳಿಂದ ನೇಡಿದ.

ಹೆಸ್ನ್ ಪಾರಿವಾಳ ವಿರೀದಿದ್ದ ಯಾಕೆ? ಹೊಟ್ಟೆಯಲ್ಲಿ ಮೊಟ್ಟೆಯಿರುಬೇಕು ಎಂದಾ? ಅನ್ನುವ ಅಲ್ಲೇಚೆನೆ ಮೂಡಿ ಅವನ ತುಟಿಯಲ್ಲಿ ಸಣ್ಣಗೆ ನಗು ಕಾಣಿಸಿತ್ತು. ಹೆಸ್ನ್ ಎನ್ನುವ ಪದ ಅವನಲ್ಲಿ ಇತ್ತಿರ್ಜಿಗೆ ನವಿರು ಮೂಡಿಸುತ್ತಿತ್ತು. ಪಾರಿವಾಳದ ಕ್ತಿನ ಸುತ್ತ ಇದ್ದ ತೆಕ್ಕುಗುಲಾಬಿ ಬಣ್ಣ ಆಕರ್ಷಕವಾಗಿ ಕಂಡಿತ್ತು.

ಇದನ್ನು ಕದಿಯಲು ಜಮೀಲಾನ ಗ್ಯಾಂಗ್ ಬಂದರೆ ಅವರನ್ನು ಮಟ್ಟ ಹಾಕಲು ತನ್ನ ಹಿಂಬಾಲಕ ಬಾಲಕರಿಗೆಲ್ಲ ಅವನು ಸೂಕಣೆ ಕೊಟ್ಟಿದ್ದ. ವಾರದ ಕೆಳಗೆ ಜಮೀಲನ ಚೆಕ್ಕ ತಮ್ಮ ಎಂಟು ವರ್ಷದ ಅವರಾದ ಅವಾರದನನ್ನು ಹಿಡಿದು ಶಬ್ದಿಗೆ ಇಟಿಸಿದ್ದ. ‘ನಿಮ್ಮನೆಯಲ್ಲಿ ತಿಂದ ಪಾರಿವಾಳವನ್ನು ನಿನ್ನಿಂದ ಜಮೀಲ ನಮ್ಮ ಮನೆಯಿಂದ ಕದ್ದಿದ್ದೇ ಅಲ್ಲೌ?... ಹೇಳು’ ಎಂದು ವಿಚಾರಣೆ ಮಾಡಿದ್ದು.

‘ನಂಗೇತ್ತಿಲ್ಲ, ಸಾರು ಮಾಡಿದ್ದು ಅಮ್ಮಿ... ಐ... ಐ’ ಎಂದು ಅವಾರದ ಬಂದೇ ಸಮನೆ

ಚೋರಾಗಿ ಅತ್ಯು ಚಕ್ಕಿ ಒಳ್ಳೆ ಮಾಡಿಕೊಂಡಿದ್ದು. ಛಿಂಯ ತಿರುವಿನಲ್ಲಿ ಯಾರೋ ದೊಡ್ಡವರು ಬರುತ್ತಿದ್ದಾರೆ ಎಂದು ಗೇಳಿಯರು ಸೂಕಣೆ ಕೊಟ್ಟಿದ್ದೇ ಅಳುತ್ತಿದ್ದ ಅವಾರದನನ್ನು ಬಿಟ್ಟು ಎಲ್ಲರೂ ಓದಿದ್ದರು.

ಆ ಹೆಗ್ಗಿಗಂಟಿದ ಕಳವೆಯಲ್ಲಿ ಸಿಗುವ ಪಾರಿವಾಳಗಳನ್ನು ಹಿಡಿದು ಮಾರುವ ಮುನ್ನ ಅವಗಳ ಪ್ರಕ್ಕ ತರೆದಿರುತ್ತಿದ್ದರು. ಹಿಗೆ ಪ್ರಕ್ಕ ತರೆದಿದ್ದ ಆ ಪಾರಿವಾಳ ತಾನಾಗೇ ಹಾರಿ ಹೋಗುವ ಸಾಧ್ಯತೆಯಲ್ಲಿಲ್ಲ. ಪಂಚರದ ಬಾಗಿಲು ತೆರೆಯಲು ಯಾವ ಬೆಕ್ಕೆಗೂ ಬರುತ್ತಿರಲಿಲ್ಲ. ಪಾರಿವಾಳ ಕಾಣಿಸುವ ಎರಡನೇ ದಿನ ಪಾರಿವಾಳದ ಸಾರು ತಿಂದ ಬಗೆ ಬಡಾಯಿ ಕೊಳ್ಳಿಕೊಂಡಿದ್ದ ತನ್ನ ಶತ್ರು ಜಮೀಲನೇ ಅದನ್ನು ಕದಿರಬೇಕು ಎಂದು ಶಬ್ದಿಗೆ ನಿರ್ದಾರಿಸಿದ್ದು.

2

ವಾಸುಪದಲ್ಲಿ ಪ್ರಕ್ಕ ತರೆದ ಆ ಪಾರಿವಾಳಗಳ ಬದಕಿಗಿತ ಆ ಗಡಿನಾಡಿನ ಹಕ್ಕಿಯ ಜನರ ಬದುಕು ಬೇರೆಯದಾಗಿರಲಿಲ್ಲ. ಗಡಿನಾಡಿನಲ್ಲಿ ಬದುಕ್ಕಿದ್ದ ಅವರ ಬದುಕಿನ ರೇಖೆಗಳಿಗೆ ಹಲವು ಏತಿಗಳಿದ್ದವು.

ಅವರ ಕಂಸುಗಳು ಗೋಡೆಗೆ ಗೋಡೆ ತಾಗಿದಂಡಿದ್ದ ಆಗಡಿರೇಬೇಯ ನಾಡಿನ ಒಳಕ್ಕೂ ಹೊರಕ್ಕು ಹಾರಲಾಗದೆ ಬಂಧಿತವಾಗಿದ್ದವು. ಪಂಚರದಲ್ಲಿನ ಪಾರಿವಾಳದಂಡೆಯೇ ಬಾಯುಜ್ಜಿ ಗುಪ್ಪುಡುತ್ತಿದ್ದ ಅವರ ಬದುಕು ಸದಾ ಬೆದರಿದಂತಹ ಸ್ಥಿತಿಯಲ್ಲಿ ಇರುತ್ತಿತ್ತು. ಯಾವಾಗ ಬೇಕಾದರೂ ಪರಿಸ್ಥಿತಿಗಾಡಿಯಿಸಿ ಗುಂಡಿನ ಚಕಮಕಿಯಾಗಬಹುದಿತ್ತು. ಮೂರು ಕಾಳಾಗಿ ಮತ್ತೊಂದು ಬೆಳಗನ್ನು ಬದುರುನೊಡುತ್ತೆ ಪಿಳುತ್ತಿದ್ದವರ ಜಿವ ಅವರ ಕುತ್ತಿಗೆಯಲ್ಲಿ ಇರುತ್ತಿತ್ತು. ನಿನ್ನ ಹಟ್ಟಿದ ಮಕ್ಕಳು ನಾಳೆ ಬೇಗೆ ಘಕ್ಕನೆ ದೊಡ್ಡವಾಗಿಬಿಡಬೇಕಿತ್ತು.

ಶಬ್ದಿಗೆ ಹಲ್ಲು ಪ್ರಕ್ಕದ ದೆಶದ ಅತಿಕ್ರಮಣಕ್ಕೆ ಒಳಗಾಗಿ ಪ್ರಕ್ಕದ ದೆಶಕ್ಕೆ ಸೇರಿತ್ತು. ಆದರೂ ಆ ಹಲ್ಲಿನ ಜನರ ದೇಶಪ್ರೇಮಕ್ಕೆನೂ ಮುಕ್ಕಾಗಿರಲಿಲ್ಲ. ಅವರನ್ನು ನಿಯಂತ್ರಿಸುತ್ತಿದ್ದವರು ಹೊಲಿಕರಲ್ಲ, ಬದಲು ಅವರ ಶತ್ರುದೇಶದ ಸೈನಿಕ ತುಕಡಿಗಳು. ಹೀಗಾಗೆ ಶತ್ರುಗಳನ್ನು ಬಗಲಿಂಬೇ ಇಟ್ಟುಕೊಂಡು ಬದುಕಬೇಕಾದ ಅನ್ವಯಾಯತೆ ಗಡಿನಾಡಿನ ಆ ಪ್ರಕ್ಕ ಸಮಾಜವನ್ನು ಕಾಡಿತ್ತು.

ಬಂದೇ ಭಾಷೆ, ಧರ್ಮ, ಸಂಸ್ಕೃತಿ ಎರಡೂ ಕಡೆ ಇತ್ತಾದರೂ ನೋಡಲು ಮುಖಿ ಚಹರೆಗಳು, ಚರ್ಮದ ಬಣ್ಣ ಬಂದೇ ಆದರೂ ವರ್ಷಗಳ ಹಿಂದೆ ನಡೆದ ಗಡಿ ಯಾರ್ಥದಲ್ಲಿ ಹಕ್ಕಿ ಉರಿದುಳಿದ ಬಂದಿಯ ಕೆಗಿನ ದ್ವಾರದ ಕೆಂಡಾಗಳಿಗೆ ಅವರ ಮನಸುಗೆಳಿದ್ದವು. ಮೇಲೆ ಶಾಂತವಾಗಿ ಕಂಡರೂ, ಒಳಗಿನ ದಳ್ಳುರಿಸಣಿ-